

ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವಾಲಯ

ಅಧಿಸೂಚನೆ

(ಕರ್ನಾಟಕ ರಾಜ್ಯಪತ್ರ ದಿನಾಂಕ: ಮಾರ್ಚ್ 29, 2012 ಭಾಗ-4 ಪುಟಸಂಖ್ಯೆ:57-58)

(ಕರ್ನಾಟಕ ರಾಜ್ಯಪತ್ರ ದಿನಾಂಕ: 2011 ಭಾಗ-4 ಪುಟಸಂಖ್ಯೆ:)

ಸಂಖ್ಯೆ: ಸಂವ್ಯಶಾಇ 16 ಕೇಶಾಪ್ರ 2012, ಬೆಂಗಳೂರು, ದಿನಾಂಕ: 12ನೇ ಮಾರ್ಚ್ 2012

2012ನೇ ಸಾಲಿನ ಜನವರಿ 9ನೇ ದಿನಾಂಕದ ಭಾರತ ಸರ್ಕಾರದ ಗೆಜೆಟ್‌ನ ವಿಶೇಷ ಸಂಚಿಕೆಯ ಭಾಗ-II ಸೆಕ್ಷನ್ 1 ರಲ್ಲಿ ಪ್ರಕಟವಾದ ಈ ಕೆಳಕಂಡ The Damodar Valley Corporation (Amendment) Act, 2011 (No. 1 of 2012) ಅನ್ನು ಸಾರ್ವಜನಿಕರ ಮಾಹಿತಿಗಾಗಿ ಕರ್ನಾಟಕ ರಾಜ್ಯಪತ್ರದಲ್ಲಿ ಮರು ಪ್ರಕಟಿಸಲಾಗಿದೆ.

MINISTRY OF LAW AND JUSTICE

. (Legislative Department)

New Delhi, the 9th January, 20 12 Pausa 19, 1933 (Saka)

The following Act of Parliament received the assent of the President on the 8th January, 2012, and is hereby published for general information:-

THE DAMODAR VALLEY CORPORATION (AMENDMENT)

ACT, 2011

(No. 1 OF 2012)

[8th January, 2012.]

Act further to amend the Damodar Valley Corporation Act, 1948.

BE it enacted by Parliament in the Sixty-second Year of the Republic of India as follows:-

Short title and commencement. 1. (1) This Act may be called the Damodar Valley Corporation (Amendment) Act, 2011.

(2) It shall come into force on such date as the Central Government may, by notification in the Official Gazette, appoint.

Amendment of section 4. 2. In section 4 of the Damodar Valley Corporation Act, 1948 (hereinafter referred to as the principal Act), for sub-section (I), the following sub-section shall be substituted. namely:- (14 of 1948).

(I) The Corporation shall consist of -

(a) a Chairman;

(b) a member (technical) and a member (finance);

(c) one representative from the Central Government;

(d) two representatives one each from the State Governments of Jharkhand and West Bengal;

(e) three independent experts one each from the field of irrigation, water supply and generation or transmission or distribution of electricity; and

(f) a Member-Secretary,

(IA) The Chairman and members under Clauses (a), (b), (d) and (f) of sub- Section (I) shall be appointed by the Central Government in consultation with the State Governments concerned while the members under Clauses (c) and (e) shall be appointed by the Central Government, by notification

in the Official Gazette.

(1B) The Chairman and members under Clauses (a), (b) and (f) of sub-Section (1) shall be whole-time while the members under clauses (c), (d) and (e) shall be part-time.

(1C) The Chairman shall be the Chief Executive Officer of the Corporation.

(1D) Without prejudice to the provisions contained in sub-Section (1C), the Member-Secretary shall be in charge of general administration and business development of the Corporation."

Amendment of section 6. 3. In section 6 of the principal Act; sub-Sections (1) and (2) shall be omitted.

Amendment of section 7. 4. In section 7 of the principal Act, Clause (a) shall be omitted.

Substitution of new section for section 8. 5. For section 8 of the principal Act, the following section shall be substituted, namely

Functions and duties of members. "8. The functions and duties of the members shall be such as may be prescribed."

Amendment of section 44. 6. In Section 44 of the principal Act, in sub-section (n), for the words "financial adviser", the words and brackets "member (finance)" shall be substituted.

Amendment of section 59. 7. -In Section 59 of the principal Act,-

(a) in sub-section (1), the words "the secretary-and-the financial adviser" shall be omitted;

(b) in sub-section (2), for the words "financial adviser", the word "members" shall be substituted.

VK..BHASIN,

Secy. to the Govt. of India.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಆರ್. ಆಂಜಿನಿ,

ಸಹಾಯಕ ಪ್ರಾರೋಪಕಾರ ಮತ್ತು ಪದನಿಮಿತ್ತ

ಸರ್ಕಾರದ ಉಪ ಕಾರ್ಯದರ್ಶಿ,

ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ